



# ರಾಜಾಧಿರಾಜ ಕೊತ್ತಂಬರಿ ಬೀಜ

■ ನಾಗೇಂದ್ರ ಚಕ್ರಗಿರಿ, ಬೆಂಗಳೂರು  
ಕಲೆ: ಸಂತೋಷ್ ಸಸಿಹೆತ್ತು

ಶೂರಸೇನನೆಂಬ ಅತ್ಯಂತ ಬಲಾಢ್ಯನೂ ಮತ್ತು ಪರಾಕ್ರಮಶಾಲಿಯೂ ಆದ ರಾಜನಿದ್ದ. ಅವನ ಬಳಿ ಅಪಾರವಾದ ಸೇನಾ ಬಲವಿತ್ತು. ತನ್ನ ಸುತ್ತಮುತ್ತಲ ರಾಜರ ಮೇಲೆ ದಂಡೆತ್ತಿ ಹೋಗಿ ಅವರನ್ನೆಲ್ಲ ಸೋಲಿಸಿ ಅವರ ರಾಜ್ಯಗಳನ್ನು ವಶಪಡಿಸಿಕೊಂಡು, ಅವರನ್ನೆಲ್ಲ ತನ್ನ ಸಾಮಂತರನ್ನಾಗಿ ಮಾಡಿಕೊಂಡು, ರಾಜಾಧಿರಾಜ ಎನಿಸಿಕೊಂಡಿದ್ದ. ಆದರೆ ಈ ಸಾಮಂತರೆಲ್ಲ ಶೂರಸೇನನ ಮೇಲೆ ಸೇಡು ತೀರಿಸಿಕೊಳ್ಳಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು. ಸದಾ ಕಾಲ ಯುದ್ಧ ಎನ್ನುತ್ತಿದ್ದ ಶೂರಸೇನನ ಬಗ್ಗೆ ಅವನ ಸೈನಿಕರಿಗೇ ಅಸಮಾಧಾನ ಮತ್ತು ಬೇಸರವಿತ್ತು. ಇಂತಹ ಸೈನಿಕರನ್ನೆಲ್ಲಾ ಈ ಸಾಮಂತರು ಓಲೈಸಿ ಶೂರಸೇನನ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನವನ್ನು ಗುಟ್ಟಾಗಿ ಮಾಡುತ್ತಿದ್ದರು. ಒಂದು ದಿನ ಶೂರಸೇನ ಉದ್ಯಾನವನದಲ್ಲಿ ಓಡಾಡುತ್ತಿದ್ದಾಗ ಇದ್ದಕ್ಕಿದ್ದಂತೆ 'ಮಹಾರಾಜರೇ ನನ್ನನ್ನು ತುಳಿಯಬೇಡಿ, ಕಾಪಾಡಿ' ಎನ್ನುವ ಕಿರಲು ದನಿಯ ಕೂಗು ಕೇಳಿ ಬಂತು. ಶೂರಸೇನನಿಗೆ ಆಶ್ಚರ್ಯವಾಗಿ ಸುತ್ತಲೂ ನೋಡಿದ. ಯಾರೂ ಕಣ್ಣಿಗೆ ಬೀಳಲಿಲ್ಲ. ಭ್ರಮೆ ಇರಬಹುದೆಂದು ಮುಂದಡಿಯೆಡಲು ಹೋಗುವಷ್ಟರಲ್ಲಿ ಮತ್ತೆ ದೇ ಕೂಗು ಕೇಳಿಸಿತು. ತಕ್ಷಣವೇ ಹೆಜ್ಜೆಯನ್ನು ಹಿಂದಿಟ್ಟು ಕೆಳಗೆ ನೋಡಿದ. ನೆಲದ ಮೇಲೆ ಬಿದ್ದಿದ್ದ ಕೊತ್ತಂಬರಿ ಬೀಜದ ಹೊರತು ಬೇರೇನೂ ಕಾಣಲಿಲ್ಲ.

ನೋಡುನೋಡುತ್ತಿದ್ದಂತೆ ಆ ಕೊತ್ತಂಬರಿ ಬೀಜ 'ನನ್ನನ್ನು ತುಳಿಯದೇ ಉಪಕಾರ ಮಾಡಿ ಮಹಾರಾಜರೇ' ಎಂದಿತು. ಕೊತ್ತಂಬರಿ ಬೀಜ ಮಾತನಾಡಿದ್ದು ನೋಡಿ ಶೂರಸೇನನಿಗೆ ಅತ್ಯಾಶ್ಚರ್ಯವಾಯಿತು. 'ಎಲಾ ಕೊತ್ತಂಬರಿ ಬೀಜವೇ, ನೀನಾ ಮಾತಾಡಿದ್ದು. ತುಂಬಾ ಅಚ್ಚರಿ ಆಗಿದೆ' ಎಂದ. ಆಗ ಕೊತ್ತಂಬರಿ ಬೀಜ 'ನನ್ನನ್ನು ತುಳಿಯದೇ ಕಾಪಾಡಿದ್ದಕ್ಕೆ ಧನ್ಯವಾದಗಳು ಮಹಾರಾಜರೇ. ಸಮಯ ಬಂದಾಗ ನಿಮಗೆ ಪ್ರತ್ಯುಪಕಾರ ಮಾಡುವೆ' ಎಂದಿತು.

ಶೂರಸೇನನಿಗೆ ಕೊತ್ತಂಬರಿ ಬೀಜದ ಮಾತು ಕೇಳಿ ನಗು ಬಂತು. 'ನನ್ನಂತಹ ರಾಜಾಧಿರಾಜನಿಗೆ ಯೇಕೆಷ್ಟು ಕೊತ್ತಂಬರಿ ಬೀಜವಾದ ನೀನು ಸಹಾಯ ಮಾಡುವೆಯಾ?' ಎಂದು ಕುಹಕವಾಡಿದ. ಆಗ ಕೊತ್ತಂಬರಿ ಬೀಜ 'ಯಾರಿಂದ, ಯಾವಾಗ, ಯಾವ ರೀತಿಯ ಸಹಾಯವಾಗುವುದೋ ಹೇಳಲಾಗದು' ಎಂದಿತು. ಶೂರಸೇನ ತಿರಸ್ಕಾರದಿಂದ ಕೊತ್ತಂಬರಿ ಬೀಜವನ್ನು ಪಕ್ಕದಲ್ಲೇ ಮಣ್ಣಿನ ಮೇಲೆಸೆದು ಹೊರಟು ಹೋದ. ಮಣ್ಣಿನ ಮೇಲೆಸೆದ ಕೊತ್ತಂಬರಿ ಬೀಜದಿಂದ ಕೊತ್ತಂಬರಿ ಗಿಡ ಮೊಳೆತು ಕೆಲವೇ ದಿನಗಳಲ್ಲಿ ಹಲವಾರು ಕೊತ್ತಂಬರಿ ಬೀಜಗಳು



ಹುಟ್ಟಿದವು. ಅವುಗಳೆಲ್ಲ ಗಿಡದಿಂದ ಉದುರಿ ಹಲವಾರು ಕೊತ್ತಂಬರಿ ಗಿಡಗಳಾಗಿ ಸಾವಿರಾರು ಕೊತ್ತಂಬರಿ ಬೀಜಗಳು ಹುಟ್ಟಿಕೊಂಡವು.

ಹೀಗಿರುವಾಗ ಒಂದು ದಿನ ಶೂರಸೇನನ ಮೇಲೆ ಹಗೆ ಸಾಧಿಸುತ್ತಿದ್ದ ಸಾಮಂತ ರಾಜರಿಂದ ಎತ್ತಿ ಕಟ್ಟಲ್ಪಟ್ಟ ಶೂರಸೇನನ ಸೈನಿಕರೇ ಅವನನ್ನು ನಿಧ್ರಿಸುತ್ತಿದ್ದಾಗ ಬಂಧಿಸಿ ಕಾರಾಗೃಹದಲ್ಲಿಟ್ಟರು. ತನ್ನ ನಂಬಿಕಸ್ತ ಸೈನಿಕರು, ಅಂಗರಕ್ಷಕರೇ ತನಗೆ ದ್ರೋಹ ಮಾಡಿದ್ದು ಕಂಡು ಶೂರ ಸೇನನಿಗೆ ದಿಗ್ಭ್ರಮೆಯಾಯ್ತು. ತಾನು ಎಷ್ಟು ಶಕ್ತಿಯಾಲಿಯಾದರೂ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದ. ತಾನೆಷ್ಟು ಅಸಹಾಯಕನಾದೆ ಎಂದು ಹಲುಬತೊಡಗಿದ. ಆಗ ಪವಾಡವೊಂದು ನಡೆಯಿತು. ಇದ್ದಕ್ಕಿದ್ದಂತೆ ಎಲ್ಲಿಂದಲೋ ಸಾವಿರಾರು ಸೈನಿಕರು ಅರಮನೆಗೆ ನುಗ್ಗಿ ಸಾಮಂತ ರಾಜರ ಕಡೆಯ ಸೈನಿಕರನ್ನು ಸದೆ ಬಡಿದು ಕಾರಾಗೃಹದಲ್ಲಿ ಬಂಧಿಯಾಗಿದ್ದ ಶೂರಸೇನನನ್ನು ಬಿಡುಗಡೆ ಮಾಡಿದರು. ಈ ಬೆಳವಣಿಗೆಯಿಂದ ಚಕಿತನಾದ ಶೂರಸೇನನಿಗೆ, ಯಾರಿ ಸೈನಿಕರು, ಎಲ್ಲಿಂದ ಬಂದರು, ತನ್ನನ್ನೇಕೆ ರಕ್ಷಿಸಿದರು ಎಂಬ ಕುತೂಹಲ ತೀವ್ರವಾಯಿತು. ಆ ಸೈನಿಕರ ನಾಯಕನೊಂದಿಗೆ ಒಬ್ಬ ಬಲಿಷ್ಠ ಯುವಕನನ್ನು ಕುರಿತು 'ನೀವೆಲ್ಲ ಯಾರು? ಎಲ್ಲಿಂದ ಬಂದಿರಿ? ನನ್ನನ್ನೇಕೆ ರಕ್ಷಿಸಿದಿರಿ?' ಎಂದ.

ಆಗ ಆ ಯುವಕ ನನು ನಗುತ್ತ 'ಮಹಾರಾಜ, ಅಂದು ನೀವು ಕಾಪಾಡಿದ ಕೊತ್ತಂಬರಿ ಬೀಜವೇ ನಾನು' ಎಂದಾಗ ಶೂರಸೇನ ಬೆರಗಾದ. 'ನೀನು ಕೊತ್ತಂಬರಿ ಬೀಜವಾಗಿದ್ದು ಹೇಗೆ? ಮತ್ತೆ ಮಾನವನಾಗಿದ್ದು ಹೇಗೆ? ಇಷ್ಟೆಲ್ಲಾ ಸೈನಿಕರು ಎಲ್ಲಿಂದ ಮತ್ತು ಹೇಗೆ ಬಂದರು? ನಿನ್ನ ಚರಿತ್ರೆ ಏನು?'

ಎಂದು ಪ್ರಶ್ನೆಗಳ ಮಳೆಯನ್ನೇ ಸುರಿಸಿದ. ಆಗ ಆ ಯುವಕ 'ನಾನು ನಿಮ್ಮ ಸೈನ್ಯದಲ್ಲೇ ಒಬ್ಬ ಸಾಮಾನ್ಯ ಸೈನಿಕನಾಗಿದ್ದೆ. ಕೆಲದಿನಗಳ ಹಿಂದೆ, ರಾಜಾಧಿರಾಜನ ಸೈನಿಕನೆಂಬ ಗರ್ವದಿಂದ ಋಷಿಗಳೊಬ್ಬರನ್ನು ಕೇಶಿ ಕೀಟಲೆ ಮಾಡಿದೆ. ಇದರಿಂದ ಕೋಪಗೊಂಡ ಅವರು 'ರಾಜಾಧಿರಾಜನ ಸೈನಿಕನೆಂಬ ಗರ್ವದಿಂದ ನನಗೆ ಅವಮಾನ ಮಾಡಿದ ನೀನು ಕೊತ್ತಂಬರಿ ಬೀಜವಾಗು' ಎಂದು ಶಾಪ ಕೊಟ್ಟರು. ಹೆದರಿದ ನಾನು 'ಸ್ವಾಮಿ ನನ್ನ ತಪ್ಪನ್ನು ಮನ್ನಿಸಿ ನಿಮ್ಮ ಶಾಪವನ್ನು ಹಿಂದಕ್ಕೆ ಪಡೆಯಿರಿ' ಎಂದು ಬೇಡಿಕೊಂಡೆ. ಆಗ ಅವರು 'ಕೊಟ್ಟ ಶಾಪವನ್ನು ಹಿಂಪಡೆಯಲಾಗದು. ನಿನ್ನ ರಾಜಾಧಿರಾಜನಿಗೆ ಒಹು ದೊಡ್ಡ ಅಪತ್ತೊಂದು ಎದುರಾಗಲಿದೆ. ಆಗ ಅವನಿಗೆ ಸಹಾಯ ಮಾಡಲು ನೀನು ಮತ್ತೆ ಮನುಷ್ಯನಾಗುವೆ. ಕೊತ್ತಂಬರಿ ಬೀಜವಾದ ನಿನ್ನಿಂದ ಸಹಸ್ರಾರು ಬೀಜಗಳು ಉತ್ಪತ್ತಿಯಾಗಿ ಅವರೆಲ್ಲರೂ ಸೈನಿಕರಾಗಿ ನಿನಗೆ ಜೊತೆಯಾಗುತ್ತಾರೆ ಎಂದರು. ಹೀಗೆ ನಾನು ನಿಮಗೆ ಸಹಾಯ ಮಾಡಲು ಸಾಧ್ಯವಾಯಿತು' ಎಂದು ತನ್ನ ವೃತ್ತಾಂತವನ್ನು ವಿವರಿಸಿದ.

ತನಗೆ ಸಹಾಯ ಮಾಡಿದ ಸೈನ್ಯಕ್ಕೆ ಹಾಗೂ ಅವರ ನಾಯಕನಿಗೆ ಕೃತಜ್ಞತೆ ಸಲ್ಲಿಸಿ ಅವರನ್ನು ತನ್ನ ಸೈನ್ಯದ ಭಾಗವಾಗಿಸಿ, ಆ ಯುವಕನನ್ನೇ ತನ್ನ ಸೇನಾಧಿಪತಿಯಾಗಿ ನೇಮಿಸಿದ. ತನ್ನ ವಿರುದ್ಧ ಸಂಚು ಮಾಡಿದ ಸಾಮಂತರನ್ನೂ ಒಳಗೊಂಡಂತೆ ಎಲ್ಲ ಸಾಮಂತರಿಗೂ ಸ್ವಾತಂತ್ರ್ಯ ನೀಡಿ ಅವರ ರಾಜ್ಯಗಳನ್ನೆಲ್ಲ ಅವರಿಗೆ ಹಿಂದಿರುಗಿಸಿದ. ತನ್ನ ರಾಜ್ಯವನ್ನು ವಿಸ್ತರಿಸುತ್ತಲೇ ಇರಬೇಕೆಂಬ ಮಹತ್ವಾಕಾಂಕ್ಷೆಯನ್ನು ತ್ಯಜಿಸಿ ತನ್ನ ರಾಜ್ಯವನ್ನು ನ್ಯಾಯದ ಪಾಲಿಸುತ್ತ ಒಳ್ಳೆಯ ಹೆಸರು ಗಳಿಸಿದ. ■